

# ಇರುವೆಗೂ ಫೇಸ್‌ಬುಕ್ ಗುಂಪು

ಅದು ಸಿಂಗಪುರದ ಪುಟ್ಟ ಓಣಿ. ರಾತ್ರಿ ಟಾರ್ಚ್ ಬಿಟ್ಟುಕೊಂಡ ಪುಟ್ಟ ಗುಂಪೊಂದು ಮನೆಯ ಮಾಡಿನಲ್ಲಿ, ಬಾಗಿಲ ಸಂದಿನಲ್ಲಿ, ಫ್ರಿಜ್ ಹಿಂಭಾಗದಲ್ಲಿ, ಸೇತುವೆಯ ಕೆಳಭಾಗದಲ್ಲಿ.. ಹೀಗೆ ಎಲ್ಲೆಂದರಲ್ಲಿ ಹುಡುಕಾಟ ನಡೆಸುತ್ತದೆ. ಪುಟ್ಟ ಕೀಟವೊಂದು ಸಿಕ್ಕ ಕೂಡಲೇ ಹರ್ಷದ ಉದ್ಗಾರ. ಬೊಗಸೆಯಲ್ಲಿ ಹಿಡಿದು, ಅದು ಯಾವ ಜಾತಿಗೆ ಸೇರಿದ್ದು ಎಂದು ಅಲ್ಲೇ ತಿಳಿದುಕೊಳ್ಳುವ ಕುತೂಹಲ. ಅಷ್ಟಕ್ಕೂ ಆ ಅಮೂಲ್ಯ ಕೀಟ ಯಾವುದೆಂದರೆ ಪುಟ್ಟ ಇರುವೆ. ಕಚ್ಚುವ, ಕಚಗುಳಿ ಇಡುವ, ಚರ್ಮಕ್ಕೆ ಉರಿ ಮೂಡಿಸುವ, ಕೆಂಪಾಗಿಸುವ ಈ ಇರುವೆಗಳ ಬೇಟೆಗೆ ಅಲ್ಲಿ 'ಆಂಟ್ಸ್ ಸಿಂಗಪುರ' ಎಂಬ ಫೇಸ್‌ಬುಕ್ ಗುಂಪೊಂದು ಹುಟ್ಟಿಕೊಂಡಿದೆಯಂತೆ.

ಈ ಗುಂಪಿನಲ್ಲಿ 380 ಸದಸ್ಯರಿದ್ದು, ಅಲ್ಲಿರುವ 40ಕ್ಕೂ ಅಧಿಕ ಪ್ರಬೇಧದ ಇರುವೆಗಳನ್ನು ಪತ್ತೆ ಹಚ್ಚಿ ಸಾಕುತ್ತಾರಂತೆ. ಇರುವೆಗಳೆಂದರೆ ಕಚ್ಚುವ ಕೀಟವಲ್ಲ, ಅವುಗಳ ಪರಿಸರ ಕಾಪಾಡುವಲ್ಲಿ ಪ್ರಮುಖ ಕೊಂಡಿ ಎಂಬ ಸಂದೇಶವನ್ನು ಈ ಗುಂಪು ಪ್ರಚಾರ ಮಾಡುತ್ತಿದೆ.

ಅಷ್ಟಕ್ಕೂ ಈ ಪುಟ್ಟ ಕೀಟದ್ದು ಬಹು ದೊಡ್ಡ ಪ್ರಪಂಚ. ಈ ಭೂಮಿಯ ಮೇಲೆ 12 ಸಾವಿರದಷ್ಟು ಪ್ರಬೇಧಗಳಿವೆ. ಜೀನು ನೋಡದಂತೆ ಒಂದು ಗುಂಪಿನಲ್ಲಿ ಒಂದು ಅಥವಾ ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು ರಾಣಿ ಇರುವೆಯಿದ್ದರೆ, ಉಳಿದವು ಕೆಲಸಗಾರ್ತಿಯರು ಹಾಗೂ ಗಂಡು ಇರುವೆಗಳು. ರಾಣಿ ಹಾಗೂ ಗಂಡು ಇರುವೆಗೆ ಪುಟ್ಟ ರೆಕ್ಕೆಯಿದ್ದರೆ, ಕೆಲಸಗಾರ್ತಿಗೆ ಇರುವುದಿಲ್ಲ. ರಾಣಿ ಮಾತ್ರ ಮೊಟ್ಟೆ ಇಡುತ್ತದೆ. ಗಂಡು ಇರುವೆಗೆ ಸಂತಾನ ಸೃಷ್ಟಿಸಲು ನೆರವಾಗುವ ಕೆಲಸ ಮಾತ್ರ. ನಂತರ ಅದಕ್ಕೆ ಆಯಸ್ಸೂ ಕಡಿಮೆಯೇ.

ಇರುವೆ ಗುಂಪಿನಲ್ಲಿ ಸೈನಿಕ ಇರುವೆಗಳೂ ಇರುತ್ತವೆ. ಅವು ರಾಣಿಯನ್ನು ರಕ್ಷಿಸುತ್ತವೆ; ಆಹಾರ ಸಂಗ್ರಹಿಸುತ್ತವೆ; ಬೇಟೆಯನ್ನು ಕೊಲ್ಲುತ್ತವೆ; ಗುಂಪು ಅಥವಾ ಗೂಡಿನ ಮೇಲೆ ಎರಗುವ ಶತ್ರುಗಳನ್ನು ಹಿಮ್ಮೆಟ್ಟಿಸುತ್ತವೆ. ಅವು ಇನ್ನೊಂದು ಇರುವೆ ಗುಂಪಿನ ಮೇಲೆ ದಾಳಿ ನಡೆಸಿ ಸೋಲಿಸಿದ ನಂತರ ಅವುಗಳ ಮೊಟ್ಟೆಗಳನ್ನು ಒಯ್ಯುತ್ತವೆ. ಅವು ಮರಿಯಾದ ನಂತರ ಗುಲಾಮಿ ಇರುವೆಗಳೆಂದು ಕರೆಸಿಕೊಳ್ಳುತ್ತವೆ.

ಇರುವೆಗಳಿಗೆ ಸಿಹಿ ಪದಾರ್ಥವೆಂದರೆ ಇಷ್ಟ. ಜೊತೆಗೆ ಹೆಚ್ಚಿನ ಇರುವೆಗಳು ಮಾಂಸ, ಮೊಟ್ಟೆ, ಎಣ್ಣೆ, ಹಣ್ಣಿನ ರಸವನ್ನು ಕೂಡಾ ಇಷ್ಟಪಟ್ಟು ತಿನ್ನುತ್ತವೆ. ಕಾರ್ಪೆಂಟರ್ ಇರುವೆಗಳು ಮರದ ವಸ್ತುವನ್ನೇ ತಿಂದು ಹಾಕಬಲ್ಲವು. ಕೆಲವು ಬಾರಿ ಇವುಗಳನ್ನು ಗೆದ್ದಲು ಎಂದು ತಪ್ಪು ತಿಳಿದುಕೊಳ್ಳುವುದೂ ಇದೆ.

ಇರುವೆ ತನ್ನ ದೇಹದ ಭಾರಕ್ಕಿಂತ 20 ಪಟ್ಟು ಹೆಚ್ಚು ಭಾರವನ್ನು ಹೊರಬಲ್ಲದು. ಯಾವುದಾದರೂ ಆಹಾರದ ತುಣುಕು ಕಂಡರೆ ಸಾಕು, ಅವುಗಳು ಮುತ್ತಿಗೆ ಹಾಕಿ, ಉರುಳಿಸುತ್ತ ತಮ್ಮ ಗೂಡಿಗೆ ಒಯ್ಯುವುದನ್ನು ಕಾಣಬಹುದು.

ರಾಣಿ ಇರುವೆಗೆ ಆಯಸ್ಸು ಜಾಸ್ತಿ. ಕೆಲವು ಇರುವೆಗಳು 30 ವರ್ಷಗಳವರೆಗೆ ಬದುಕಿದ ಉದಾಹರಣೆಗಳೂ ಇವೆ. ತನ್ನ ಜೀವಿತಾವಧಿಯಲ್ಲಿ ರಾಣಿ ಇರುವೆ ಸಾವಿರಾರು ಮರಿಗಳನ್ನು ಮಾಡಬಲ್ಲದು.

ಇರುವೆಗಳಿಗೆ ಕಿವಿಯಿಲ್ಲ. ನೆಲದ ಮೇಲಿನ ಕಂಪನವನ್ನು ಗ್ರಹಿಸುತ್ತದೆ.



ಇವುಗಳಿಗೆ ಅಂಟಿನ್ ಇದ್ದು, ರಾಸಾಯನಿಕ, ಗಾಳಿಯ ವೇಗ, ಕಂಪನವನ್ನು ಗ್ರಹಿಸುತ್ತವೆ. ಇರುವೆಗಳು ಪರಸ್ಪರ ಹೊಡೆದಾಟ ನಡೆಸಿದರೆ ಅದು ಸಾಯುವವರೆಗೂ ನಡೆಯುತ್ತದೆ. ಸೋತು ಹಿಮ್ಮೆಟ್ಟುವ ಪ್ರಶ್ನೆಯೇ ಇಲ್ಲ. ಅವು ಓಡಾಡುವಾಗ ಫೆರೊಮೋನ್ ಎಂಬ ವಾಸನಾ ದ್ರವ್ಯವನ್ನು ಬಿಡುತ್ತ ಹೋಗುತ್ತವೆ. ಹೀಗಾಗಿ ಜಾಗದ ಪರಿಚಯ ಅವುಗಳಿಗೆ ಚೆನ್ನಾಗಿಯೇ ಆಗುತ್ತದೆ. ಅವುಗಳು ಪರಸ್ಪರ ಸಂವಹನ ನಡೆಸುವುದೂ ರಾಸಾಯನಿಕದ ಮೂಲಕವೆ.

ಇರುವೆಗಳಿಗೆ ಶ್ವಾಸಕೋಶವೂ ಇರುವುದಿಲ್ಲ. ಇಡೀ ದೇಹದ ತುಂಬ ಇರುವೆ ಅತಿ ಚಿಕ್ಕದಾದ ರಂಧ್ರಗಳ ಮೂಲಕ ಆಮ್ಲಜನಕ ಪ್ರವೇಶಿಸಿದರೆ, ಅವುಗಳ ಮೂಲಕವೇ ಇಂಗಾಲದ ಡೈ ಆಕ್ಸೈಡ್ ಹೊರ ಹೋಗುತ್ತದೆ.

ಗೂಡಿನ ರಾಣಿ ಸತ್ತು ಹೋದರೆ, ಉಳಿದ ಇರುವೆಗಳು ಕೆಲವೇ ತಿಂಗಳುಗಳಲ್ಲಿ ಸತ್ತು ಹೋಗುತ್ತವೆ. ರಾಣಿ ಇರುವೆ ಕೆಲವು ಸಂದರ್ಭದಲ್ಲಿ ಮಾತ್ರ ಬದಲಾಗುತ್ತದೆ. ಇದು ಇರುವೆ ಪ್ರಬೇಧವನ್ನು ಅವಲಂಬಿಸುತ್ತದೆ. ಅಂಟಾರ್ಟಿಕಾ ಬಿಟ್ಟು ಉಳಿದ ಎಲ್ಲಾ ಕಡೆ ಇರುವೆಗಳನ್ನು ಕಾಣಬಹುದು. ಉಷ್ಣವಲಯದಲ್ಲಿ ಇವು ಜಾಸ್ತಿ.

ಈ ಎಲ್ಲಾ ವಿವರಗಳನ್ನು 'ಆಂಟ್ಸ್ ಸಿಂಗಪುರ' ಫೇಸ್‌ಬುಕ್ ಗುಂಪು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತದೆ. ಸದ್ಯ ಮನೆಗಳಲ್ಲಿ, ಹೊಲದಲ್ಲಿ ಇರುವೆಗಳನ್ನು ಸಾಕುತ್ತಿದ್ದು, ಮಕ್ಕಳಿಗೂ ಅವುಗಳ ಮಹತ್ವದ ಬಗ್ಗೆ ವಿವರ ನೀಡುತ್ತದೆ.

■ ಎಸ್ಸೆಚ್